

III Semester B.Com. Examination, November / December 2009
(Semester Scheme)
COMMERCE

Paper - 3.3 : Corporate Accounting - I

Time : 3 Hours

Max. Marks : 90

Instruction : Answers should be written **completely** either in **English** or in **Kannada**.

SECTION - A

Answer **any ten** sub-questions. Each sub-question carries **two** marks. (10×2=20)

1. a) What is meant by Firm underwriting ?
- b) What are cumulative preference shares ?
- c) Define the term Goodwill.
- d) State the methods of valuation of shares.
- e) What is meant by unclaimed dividend ? Where do you show the same in the company's Balance sheet ?
- f) Give the meaning of un-marked applications.
- g) What is the entry for transfer of divisible profits to capital redemption reserve account ?
- h) What is Average Capital Employed ?
- i) How do you treat the following items in the companies balance sheet ?

1) Debentures	2) Preliminary expenses
3) Calls-in arrears	4) Securities premium.
- j) How do you calculate the intrinsic value of a share ?
- k) What is the maximum rate of managerial remuneration payable as per Companies Act of 1956 ?
- l) What is super profit ?



SECTION – B

Answer **any five** of the following. **Each** question carries **five** marks.

(5×5)

2. Rajesh Ltd. issued 20,000 shares of Rs. 10 each. These shares were underwritten as follows.

X – 10,000 shares, Y – 6,000 shares

The Public applied for 16,000 shares which included marked applications as follows

X – 2,400 shares, Y – 600 shares.

Prepare a Statement of Underwriters Liability.

3. The summarised Balance sheet of Ashok Company Ltd. as on 31-12-2004 was as follows.

Liabilities	Amount	Assets	Amount
Share Capital		Sundry Assets	5,00,000
40,000 Equity shares of Rs. 10 each	4,00,000	Cash at Bank	2,00,000
1,000 Redeemable preference shares of Rs. 100 each			
Rs. 75 called up	75,000		
Profit & Loss A/c	1,30,000		
Creditors	95,000		
	7,00,000		7,00,000

On 1-4-2005 Preference shares were redeemed out of divisible profits, you are required to pass Journal Entries.

Note : The Final call on Preference shares was made on 1-2-2005 and the entire amount was received by 15th March 2005.

4. Sri Ram has invested a sum of Rs. 3,00,000 in his own business which is a very profitable one. The annual profit earned from his business is 60,000 which included a sum of Rs. 10,000 received as compensation for acquisition of part of his business.

The money could have been invested in deposits for a period of 5 years at 10% interest and himself could earn Rs. 7,200 per annum in alternative employment considering 2% as fair compensation for the risk involved in the business.

Calculate the value of goodwill of his business on capitalisation of super profits at normal rate of return of 12%.

5. Following are the particulars of Naveen Limited.

Equity Shares of Rs. 10 each	4,00,000
5% Debentures	1,00,000
Current liabilities	1,30,000
Current Assets	2,00,000
Fixed Assets	5,50,000
Goodwill	50,000

Compute the value of shares under Net Asset Method.

6. From the following particulars. Prepare Profit & Loss Appropriation Account.

- | | |
|---|----------|
| a) Profit and Loss account balance brought forward | 1,00,000 |
| b) Net profit before tax | 8,75,000 |
| (Provision for taxation 40%) | |
| c) Transfer to Reserve Fund | 1,25,000 |
| d) The share capital consists of the following | |
| 1) 10,000 12% preference shares of Rs. 100 each fully paid. | |
| 2) 10,000 Equity shares of Rs. 100 each Rs. 80 paid up. | |



7. Following particulars have been obtained from the accounts of a Company.

Remuneration of Managing director	20,000
Provision for Bad debts	10,000
Provision for Taxation	1,50,000
Depreciation written off	80,000
Loss on sale of investments	70,000
Depreciation allowable according to Income Tax provisions	70,000
Net profit after considering the above items	4,50,000

Calculate Remuneration of Managing Director at 5% of Net profit as per provision of Companies Act.

8. A company has to redeem Rs. 1,00,000 worth of preference shares at a premium of 10% the amount of divisible profits and securities premium account available. Balance Sheet is Rs. 20,000 and 1,000 respectively. Find out the sufficient number of Equity Shares of Rs. 10 each to be issued at a premium of 5% in order to redeem the preference shares.
9. Briefly explain the different types of underwriting.

SECTION – C

Answer **any three** of the following. **Each** question carries **fifteen** marks. (3×15)

10. Padma Ltd. issued 2,50,000 shares of Rs. 10 each which was underwritten as follows.
- A – 75,000 shares (Firm underwriting 8,000 shares)
 - B – 62,500 shares (Firm underwriting 12,000 shares)
 - C – 62,500 shares (Firm underwriting Nil)
 - D – 50,000 shares (Firm underwriting 30,000 shares).



The total applications excluding firm underwriting but including marked applications were for 1,80,000 shares. The marked applications were as under.

A - 40,000 shares, B - 36,000 shares, C - 24,000 shares, D - 48,000 shares

Calculate the Net Liability of each underwriter treating

- a) Firm underwriting as marked applications
- b) Firm underwriting as un-marked applications.

11. The following is the Balance sheet of Vinod Ltd. as on 31-3-2000.

Liabilities	Amount	Assets	Amount
Share Capital			
10,000 8% Redeemable preference shares of Rs. 10 each	1,00,000	Fixed Assets	4,00,000
20,000 7% Preference shares of Rs. 10 each 5 paid up	1,00,000	Investment	1,00,000
20,000 Equity shares of Rs. 10 each	2,00,000	Stock	40,000
Securities premium	80,000	Debtors	60,000
General Reserve	60,000	Bank	2,00,000
Capital Reserve	70,000		
Profit & Loss account	90,000		
Current Liabilities	1,00,000		
	8,00,000		8,00,000

On 1-4-2005 the company redeemed the preference shares at a premium of 10%. In order to pay off the Preference share holders, it sold the investments for Rs. 95,000. All payments were made except to 60 shareholders who could not be traced.

On 1-5-2005 the company issued fully paid Bonus shares in the ratio of 1:1 for Equity shares. Pass Journal entries and prepare Balance sheet.



12. The Balance sheet of Venu is as follows on 31-12-2002

Liabilities	Amount	Assets	Amount
Share Capital :		Fixed Assets	4,00,000
Equity shares of Rs. 10 each	5,00,000	Investment	1,00,000
General Reserves	2,00,000	(6% Govt. Bonds)	
Profit & Loss account	1,00,000	Current Assets	4,00,000
Current liabilities	1,00,000		
	9,00,000		9,00,000

Net Profit after taxation :

2000 - 1,30,000, 2001 - 1,25,000, 2002 - 1,50,000

The Normal Rate of return is 15%

The Current assets are to be taken as Rs. 4,20,000

Ascertain the Goodwill under

- 1) 4 years purchase of super profits
- 2) Capitalisation of super profits.
- 3) Annuity of super profits taking the present value of an annuity of Re. 1 for five years at 10% int as Rs. 3.78.

13. The following details are obtained from the books of Gopal Ltd. as on 30-6-2002

Share Capital:

10,000 Equity shares of Rs. 10 each fully paid up	1,00,000
10,000 Equity shares of Rs. 10 each Rs. 7.50 paid up	75,000
10,000 Equity shares of Rs. 10 each Rs. 5 paid up	50,000
General Reserve	50,000
Liabilities :	1,25,000
Fixed Assets	1,80,000
Current Assets	2,20,000

The normal average profit (less tax) of the company is estimated at Rs. 30,000 and the estimated rate for capitalisation purpose is 10, transfer to General Reserve 20%. Calculate the value of each type of shares by

- 1) Assets Backing Method (excluding goodwill)
- 2) Yield Method.

The following Trial Balance has been extracted from the books of Ashok Ltd. as on 31-3-2006. You are required to prepare the Final Accounts.

Debit Balances		Credit Balances	
Land and Buildings	1,40,000	Share capital	2,00,000
(original cost 3,00,000)		General Reserve	30,000
Furniture	8,000	8% Debentures	1,00,000
(original cost 15,000)		Bank Overdraft	1,500
Plant & Machinery	1,00,000	Sundry Creditors	10,000
(Original cost 2,00,000)		Securities premium	6,000
Investments	6,000	Gross Profit	1,14,000
Preliminary expenses	4,000	Sinking fund	40,000
Advance Income Tax	8,000	Profit & Loss A/c	8,500
Printing & Stationery	1,200	(1-4-2005)	
Stock on 31-3-2006	1,28,000		
Salaries	8,000		
Debtors	70,000		
Cash on hand	2,000		
Cash at Bank	24,000		

Interest	2,000
Debenture interest	4,000
Directors fees	2,000
Rent, Rates & Insurance	2,800

5,10,000**5,10,000****Adjustments :**

- 1) Provide depreciation on :
 - a) Land & Buildings at 5% on Straight Line basis
 - b) Furniture and Plant & Machinery at 20% on Reducing Balance basis.
- 2) Provide Rs. 5,000 for bad debts.
- 3) Provide for Audit fees Rs. 2,500, provision for Income Tax Rs. 14,000 and debenture interest for Rs. 6,000
- 4) Insurance Prepaid Rs. 800
- 5) Write off half of Preliminary expenses
- 6) Directors have Recommended
 - a) Transfer of Rs. 10,000 to Sinking Fund.
 - b) Transfer of Rs. 4,000 General reserve
 - c) Equity dividend at 8% on paid up capital
- 7) Provide Corporate Dividend Tax.

ಕನ್ನಡ ಆವೃತ್ತಿ

ವಿಭಾಗ - ಎ

(10×2=20)

1. ಯಾವುದಾದರೂ ಹತ್ತು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೂ ಎರಡು ಅಂಕಗಳು.

- a) ನಿಶ್ಚಿತ ಖರೀದಿ ಭರವಸೆ ಎಂದರೇನು ?
- b) ಸಮುಚ್ಚಯ ಆದ್ಯತಾ ಷೇರು ಎಂದರೇನು ?
- c) 'ಕೀರ್ತಿ ಮೌಲ್ಯ' ವ್ಯಾಖ್ಯಾನಿಸಿ.
- d) ಷೇರುಗಳ ಮೌಲ್ಯ ಮಾಪನ ವಿಧಾನಗಳನ್ನು ತಿಳಿಸಿ.
- e) ಪಡೆದುಕೊಂಡಿಲ್ಲದ ಲಾಭಾಂಶ ಎಂದರೇನು ? ಕಂಪನಿಯ ಅಥಾವೆ ಪತ್ರದಲ್ಲಿ ಎಲ್ಲಿ ತೋರಿಸುವಿರಿ ?
- f) ಗುರುತು ಮಾಡಲ್ಪಟ್ಟಿರದ ಅರ್ಜಿ ಎಂದರೇನು ?
- g) ಹಂಚಬಹುದಾದ ಲಾಭವನ್ನು ಬಂಡವಾಳ ವಿಮೋಚನಾ ನಿಧಿಗೆ ವರ್ಗಮಾಡಲು ಬೇಕಾದ ರೋಜು ದಾಖಲೆ ಬರೆಯಿರಿ.
- h) ಉಪಯೋಗಿಸಿದ ಸರಾಸರಿ ಬಂಡವಾಳ ಎಂದರೇನು ?
- i) ಅಥಾವೆ ಪತ್ರದಲ್ಲಿ ಈ ಕೆಳಕಂಡವುಗಳು ಯಾವ ತಲೆ ಬರಹದ ಅಡಿ ಕಾಣಿಸಿಕೊಳ್ಳುತ್ತವೆ ?
 - 1) ಸಾಲಪತ್ರಗಳು
 - 2) ಪ್ರಾರಂಭಿಕ ಖರ್ಚುಗಳು
 - 3) ಕರೆಗಳ ಬಾಕಿ
 - 4) ಸೆಕ್ಯೂರಿಟಿ ಪ್ರೀಮಿಯಂ
- j) ಷೇರುಗಳ ಆಂತರಿಕ ಮೌಲ್ಯವನ್ನು ಹೇಗೆ ಕಂಡು ಹಿಡಿಯಲಾಗುತ್ತದೆ ?
- k) ಕಂಪನಿ ಕಾಯಿದೆ 1956 ರ ಪ್ರಕಾರ ಕೊಡಬಹುದಾದ ಗರಿಷ್ಠ ವ್ಯವಸ್ಥಾಪಕರ ಸಂಭಾವನೆ ಎಷ್ಟು ?
- l) ಉತ್ತಮ ಲಾಭ ಎಂದರೇನು ?



ವಿಭಾಗ - ಬಿ

ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಐದು ಅಂಕಗಳು.

(5×5)

2. ರಾಜೇಶ್ ನಿಯಮಿತ ಸಂಸ್ಥೆಯು 10 ರೂ. ಬೆಲೆಯ 20,000 ಷೇರುಗಳನ್ನು ಬಿಡುಗಡೆ ಮಾಡಿದೆ.

ಇದನ್ನು 'X' - ಮತ್ತು 'Y' - ಭರವಸೆ ಖರೀದಿ ಮಾಡಿರುತ್ತಾರೆ.

'X' -10,000 ಷೇರುಗಳು, 'Y' - 6,000 ಷೇರುಗಳು

ಸಾರ್ವಜನಿಕರು 16,000 ಷೇರುಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಗುರುತು ಮಾಡಲ್ಪಟ್ಟ ಅರ್ಜಿಗಳು ಈ ಕೆಳಗಿನಂತಿವೆ.

X- 2,400 ಷೇರು, Y- 600 ಷೇರು

ಖರೀದಿ ಭರವಸೆದಾರರ ನಿವ್ವಳ ಜವಾಬ್ದಾರಿಯನ್ನು ತೋರಿಸಿ.

3. ಅಶೋಕ್ ನಿಯಮಿತ ಕಂಪನಿಯ ಅಥಾವೆ ಪತ್ರ 31-12-2004.

ಜವಾಬ್ದಾರಿಗಳು	ರೂ. ಆಸ್ತಿಗಳು	ರೂ.
ಷೇರು ಬಂಡವಾಳ:		
10 ರೂ. ಬೆಲೆಯ 40,000 ಷೇರುಗಳು	4,00,000 ಸಂಡಿ ಆಸ್ತಿಗಳು	5,00,000
100 ರೂ. ಬೆಲೆಯ 1000 ಆದ್ಯತಾ ಷೇರುಗಳು	ಬ್ಯಾಂಕಿನಲ್ಲಿನ ನಗದು	2,00,000
(ರೂ. 75 ಪಾವತಿಸಿರುವ)	75,000	
ಲಾಭ ಮತ್ತು ನಷ್ಟದ ಖಾತೆ	1,30,000	
ಸಾಹುಕಾರರು	95,000	
	7,00,000	7,00,000

1-4-2005 ರಂದು ಆದ್ಯತಾ ಷೇರುಗಳನ್ನು ಹಂಚಲ್ಪಡುವ ಲಾಭಾಂಶಗಳಿಂದ ವಿಮೋಚಿಸಲಾಯಿತು. ಅಗತ್ಯವಿರುವ ದಿನಚರಿ ದಾಖಲೆಯನ್ನು ಬರೆಯಿರಿ.

ಸೂಚನೆ : ಅಂತಿಮ ಕರೆ ಆದ್ಯತಾ ಷೇರುಗಳ ಮೇಲೆ 01-02-2005 ರಂದು ಮಾಡಲಾಯಿತು ಮತ್ತು 15-3-2005

4. ಶ್ರೀರಾಮ್ ಎಂಬುವರು ತಮ್ಮ ಸ್ವಂತ ವ್ಯಾಪಾರದಲ್ಲಿ ಮೂರು ಲಕ್ಷ ರೂ. ಬಂಡವಾಳವನ್ನು ಹೂಡಿದ್ದಾರೆ. ಸಂಸ್ಥೆಯು ಲಾಭಕರವಾಗಿ ನಡೆಯುತ್ತಿದೆ. ಕಂಪನಿಯ ವಾರ್ಷಿಕ ಲಾಭಾಂಶವು ಅರುವತ್ತು ಸಾವಿರ ರೂ. ಗಳು, ಅದು ಹತ್ತು ಸಾವಿರ ರೂ. ಗಳ ಪರಿಹಾರ ಮೊತ್ತವೂ ಸೇರಿ (ಪರಿಹಾರವು ಸಂಸ್ಥೆಯ ಒಂದು ಭಾಗವನ್ನು ತೆಗೆದುಕೊಂಡಿರುವುದಕ್ಕೆ). ಶ್ರೀರಾಮನು ಬಂಡವಾಳವನ್ನು ಬೇರೆ ಕಡೆ ಶೇಕಡಾ ಹತ್ತರಂತೆ 5 ವರ್ಷಗಳ ಅವಧಿಗೆ ಡಿಪಾಸಿಟ್ ಮಾಡಿದರೆ ಅವರು ಪರ್ಯಾಯ ಕೆಲಸದಲ್ಲಿ ವಾರ್ಷಿಕ 7200 ರೂ. ವರಮಾನ ಪಡೆಯಬಹುದು. (ವ್ಯಾಪಾರದಲ್ಲಿ ಸಂಭವಿಸುವ ಹಾನಿಯ ಯುಕ್ತ ಪರಿಹಾರಕ್ಕೆ ಶೇಕಡ 2 ಪರಿಗಣಿಸಿ.)

ಸಾಮಾನ್ಯ ಲಾಭದ ದರ 12% ಈ ಸಂಸ್ಥೆಯ ಕೀರ್ತಿ ಮೌಲ್ಯವನ್ನು ಉತ್ಕೃಷ್ಟ ಲಾಭ ಬಂಡವಾಳೀಕರಣದ ವಿಧಾನದಲ್ಲಿ ಕಂಡು ಹಿಡಿಯಿರಿ.

5. ನವೀನ್ ನಿಯಮಿತ ಸಂಸ್ಥೆಯ ವಿವರಗಳು ಈ ಕೆಳಗಿನಂತಿವೆ.

10 ರೂ ಬೆಲೆಯ ಸಾಮಾನ್ಯ ಷೇರುಗಳು.	4,00,000
5% ಸಾಲಪತ್ರಗಳು	1,00,000
ಚರ ಆಸ್ತಿಗಳು	2,00,000
ಚರ ಜವಾಬ್ದಾರಿಗಳು	1,30,000
ಸ್ಥಿರ ಆಸ್ತಿಗಳು	5,50,000
ಕೀರ್ತಿ ಮೌಲ್ಯ	50,000

ಷೇರುಗಳ ಮೌಲ್ಯವನ್ನು ನಿವ್ವಳ ಆಸ್ತಿ ವಿಧಾನದಿಂದ ಕಂಡು ಹಿಡಿಯಿರಿ.

6. ಈ ಕೆಳಕಂಡ ವಿವರಗಳಿಂದ ಲಾಭ-ನಷ್ಟ ವಿನಿಯೋಗ ತಃಖ್ತೆಯನ್ನು ತಯಾರಿಸಿ.

a) ಲಾಭ-ನಷ್ಟ ತಃಖ್ತೆ ಪ್ರಾರಂಭಿಕ ಶಿಲ್ಕು	1,00,000
b) ತೆರಿಗೆ ಪೂರ್ವ ನಿವ್ವಳ ಆದಾಯ (ತೆರಿಗೆ ದರ 40%)	8,75,000
c) ಮೀಸಲು ನಿಧಿಗೆ	1,25,000

- d) ಷೇರು ಬಂಡವಾಳ

100 ರೂ ಬೆಲೆಯ 10,000-12% ಆದ್ಯತಾ ಷೇರುಗಳು

100 ರೂ ಬೆಲೆಯ ರೂ. 80 ಪಾವತಿಸಿರುವ 10,000 ಸಾಮಾನ್ಯ ಷೇರು

- e) ಸಾಮಾನ್ಯ ಷೇರುದಾರರಿಗೆ ಸೂಚಿತ ಲಾಭಾಂಶ 20%.



7. ಒಂದು ಕಂಪನಿಯ ಖಾತೆಗಳಿಂದ ಈ ಮಾಹಿತಿ ಪಡೆಯಲಾಗಿದೆ.

1) ಮೇನೇಜಿಂಗ್ ಡೈರೆಕ್ಟರ್ ಸಂಭಾವನೆ	20,000
2) ಕರಡು ಸಾಲಕ್ಕೆ ಮೀಸಲು	10,000
3) ತೆರಿಗೆಗೆ ಮೀಸಲು	1,50,000
4) ಸವಕಳಿ ತೆಗೆದದ್ದು	80,000
5) ಹೂಡಿಕೆಯ ಮಾರಾಟದಿಂದ ನಷ್ಟ	70,000
6) ಆದಾಯ ತೆರಿಗೆ ಕಾಯ್ದೆ ಅಡಿ ಸಿಗುವ ಸವಕಳಿ	70,000
7) ಮೇಲಿನವುಗಳನ್ನು ಪರಿಶೀಲಿಸಿದ ನಂತರದ ಲಾಭ	4,50,000

ಮೇನೇಜಿಂಗ್ ಡೈರೆಕ್ಟರ್ ಗೆ ನಿವ್ವಳ ಲಾಭದ ಮೇಲೆ ಶೇಕಡ 5 ರಂತೆ ಕಂಪನಿಯ ಖಾಯ್ದೆ ಅಡಿ ಸಿಗುವ ಸಂಭಾವನೆಯನ್ನು ಲೆಕ್ಕ ಹಾಕಿ.

8. ಒಂದು ಕಂಪನಿಯು 1,00,000 ರೂ. ಮೌಲ್ಯದ ಆದ್ಯತಾ ಷೇರುಗಳನ್ನು 10% ಪ್ರೀಮಿಯಂನಂತೆ ವಿಮೋಚನಗೊಳಿಸಬೇಕಾಗಿದೆ. ಅಥಾವೆ ಪತ್ರದಲ್ಲಿ ಹಂಚಲ್ಪಡುವ ಲಾಭಾಂಶ 20,000 ಮತ್ತು ಸೆಕ್ಯೂರಿಟೀಸ್ ಪ್ರೀಮಿಯಂ 1,000 ರೂ. ಇದೆ. ಆದ್ಯತಾ ಷೇರುಗಳನ್ನು ವಿಮೋಚನಗೊಳಿಸಲು ಎಷ್ಟು ಸಾಮಾನ್ಯ ಷೇರುಗಳನ್ನು ರೂ. 10 ರಂತೆ 5% ಪ್ರೀಮಿಯಂನಲ್ಲಿ ವಿತರಿಸಬೇಕು ?

9. ಖರೀದಿ ಭರವಸೆಯ ವಿವಿಧ ರೀತಿಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

ವಿಭಾಗ - ಸಿ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹದಿನೈದು ಅಂಕಗಳು.

(3×15=45)

10. ಪದ್ಮ ಲಿಮಿಟೆಡ್ ರೂ. 10ರ 2,50,000 ಷೇರುಗಳಿಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿದೆ. ಪೂರ್ತಿ ನೀಡಿಕೆಯನ್ನು

A, B, C, D ವಂತಿಗೆ ಭರವಸೆ ಈ ಕೆಳಕಂಡಂತಿದೆ.

A - 75,000 ಷೇರುಗಳು [ನಿಶ್ಚಿತ ಖರೀದಿ 8,000 ಷೇರುಗಳು]

B - 62,500 ಷೇರುಗಳು [ನಿಶ್ಚಿತ ಖರೀದಿ 12,000 ಷೇರುಗಳು]

C - 62,500 ಷೇರುಗಳು [ನಿಶ್ಚಿತ ಖರೀದಿ - ಇಲ್ಲ]

ನಿರ್ದಿಷ್ಟ ವಂತಿಗೆ ಭರವಸೆಯನ್ನು ಬಿಟ್ಟು 1,80,000 ಷೇರುಗಳಿಗೆ ಅರ್ಜಿ ಬಂದಿವೆ. ಇದರ ಪೈಕಿ ಗುರುತು ಹಾಕಿದ ಅರ್ಜಿಗಳು A - 40,000 ಷೇರುಗಳು, B - 36,000 ಷೇರುಗಳು, C - 24,000 ಷೇರುಗಳು, D - 48,000 ಷೇರುಗಳು.

ಪ್ರತಿ ಭರವಸೆ ವಂತಿಗೆದಾರನ ಜವಾಬ್ದಾರಿಯನ್ನು ಕಂಡುಹಿಡಿಯಿರಿ.

a) ನಿರ್ದಿಷ್ಟ ಭರವಸೆ ವಂತಿಗೆಯನ್ನು ಗುರುತು ಹಾಕಿದ ಅರ್ಜಿಯೆಂದು ಪರಿಗಣಿಸಿದರೆ

b) ನಿರ್ದಿಷ್ಟ ಭರವಸೆ ವಂತಿಗೆಯನ್ನು ಗುರುತು ಹಾಕದಿರುವ ಅರ್ಜಿಯೆಂದು ಪರಿಗಣಿಸಿದರೆ

11. ವಿನೋದ್ ನಿಯಮಿತ ಸಂಸ್ಥೆಯ ಅಥಾವೆ ಪತ್ರ 31-03-2000ರಂದು

ಜವಾಬ್ದಾರಿಗಳು	ರೂ.	ಆಸ್ತಿಗಳು	ರೂ.
ಷೇರು ಬಂಡವಾಳ:		ಸ್ಥಿರ ಆಸ್ತಿಗಳು	4,00,000
ರೂ. 10ರ 10,000-8% ಆದ್ಯತಾ ಷೇರು	1,00,000	ಹೂಡಿಕೆಗಳು	1,00,000
ರೂ. 10ರ ರೂ. 5 ಪಾವತಿಸಿರುವ		ದಾಸ್ತಾನು	40,000
20,000-7% ಆದ್ಯತಾ ಷೇರುಗಳು	1,00,000	ಸಾಲಗಾರರು	60,000
ರೂ. 10ರ 20,000 ಸಾಮಾನ್ಯ ಷೇರುಗಳು	2,00,000	ಬ್ಯಾಂಕ್ ಖಾತೆ	2,00,000
ಷೇರು ಪ್ರೀಮಿಯಂ	80,000		
ಸಾಮಾನ್ಯ ನಿಧಿ	60,000		
ಬಂಡವಾಳ ನಿಧಿ	70,000		
ಲಾಭ ಮತ್ತು ನಷ್ಟದ ಖಾತೆ	90,000		
ಚರ ಜವಾಬ್ದಾರಿಗಳು	1,00,000		
	8,00,000		8,00,000

01-04-2005ರಂದು ಕಂಪನಿಯು ಆದ್ಯತಾ ಷೇರುಗಳನ್ನು 10% ಪ್ರೀಮಿಯಂನಂತೆ ವಿಮೋಚನಗೊಳಿಸಿತು. ಆದ್ಯತಾ ಷೇರುಗಳನ್ನು ವಿಮೋಚಿಸಲು ಕಂಪನಿಯು ತನ್ನ ಹೂಡಿಕೆಗಳನ್ನು 95,000ರೂ. ಗೆ ಮಾರಿತು. ಎಲ್ಲಾ ಆದ್ಯತಾ ಷೇರುದಾರರಿಗೆ ಹಣ ಸಂದಾಯ ಮಾಡುವಾಗ 60 ಷೇರುದಾರರನ್ನು ಹೊರತುಪಡಿಸಿ ಎಲ್ಲರಿಗೂ ಹಣ ಸಂದಾಯ ಮಾಡಿತು.

01-05-2005ರಂದು ಸಾಮಾನ್ಯ ಷೇರುದಾರರಿಗೆ ಕಂಪನಿಯು ಒಂದು ಷೇರಿಗೆ ಒಂದರಂತೆ ಬೋನಸ್ ಷೇರುಗಳನ್ನು ನೀಡಿತು. ರೋಜು ಪುಸ್ತಕವನ್ನು ಬರೆಯಿರಿ ಮತ್ತು ಅಥಾವೆ ಪತ್ರವನ್ನು ತಯಾರಿಸಿ.



12. ವೇಣುರವರ ಕಂಪನಿಯ ಅಥಾವೆ ಪತ್ರ 31-12-2002 ರಂದು ಈ ಕೆಳ ಕಂಡಂತಿದೆ.

ಜವಾಬ್ದಾರಿಗಳು	ರೂ.	ಆಸ್ತಿಗಳು	ರೂ.
ಷೇರು ಬಂಡವಾಳ:		ಸ್ಥಿರ ಆಸ್ತಿಗಳು	4,00,000
ರೂ. 10 ರ ಸಾಮಾನ್ಯ ಷೇರುಗಳು	5,00,000	ಹೂಡಿಕೆಗಳು	1,00,000
ಸಾಮಾನ್ಯ ನಿಧಿ	2,00,000	(6% ಸರ್ಕಾರಿ ಬಾಂಡುಗಳು)	
ಲಾಭ ಮತ್ತು ನಷ್ಟ ಖಾತೆ	1,00,000	ಚರ ಆಸ್ತಿಗಳು	4,00,000
ಚರ ಜವಾಬ್ದಾರಿಗಳು	1,00,000		
	9,00,000		9,00,000

ತೆರಿಗೆಯ ನಂತರದ ಲಾಭಾಂಶಗಳು :

2000 = 1,30,000, 2001 = 1,25,000, 2002 = 1,50,000

ಸಾಮಾನ್ಯ ಲಾಭದ ದರ 15%

ಚರ ಆಸ್ತಿಗಳನ್ನು ರೂ. 4,20,000 ಎಂದು ಪರಿಗಣಿಸಬೇಕು.

ಕಂಪನಿಯ ಕೀರ್ತಿ ಮೌಲ್ಯವನ್ನು ಈ ಕೆಳಗಿನ ವಿಧಾನಗಳಿಂದ ಕಂಡುಹಿಡಿಯಿರಿ.

1) 4 ವರ್ಷದ ಉತ್ಕೃಷ್ಟ ಲಾಭದ ಖರೀದಿ

2) ಉತ್ಕೃಷ್ಟ ಲಾಭದ ಬಂಡವಾಳೀಕರಣ

3) ಆನ್ಯಾಯಿಟಿ ವಿಧಾನ

ಶೇ. 10 ರ ದರದಲ್ಲಿ ಐದು ವರ್ಷಗಳ ಆನ್ಯಾಯಿಟಿಯಂತೆ ಒಂದು ರೂಪಾಯಿಯ ಪ್ರಸ್ತುತ ಮೌಲ್ಯ ರೂ. 3.78.

13. ಈ ಕೆಳಗಿನ ಅಂಶಗಳನ್ನು ಗೋಪಾಲ್ ಲಿ. ಅವರ ಪುಸ್ತಕಗಳಿಂದ ತೆಗೆದುಕೊಳ್ಳಲಾಗಿದೆ.

ಷೇರು ಬಂಡವಾಳ :

ರೂ. 10 ರ 10,000 ಸಾಮಾನ್ಯ ಷೇರುಗಳು	1,00,000
ರೂ. 10 ರ 10,000 ಪ್ರತಿ ಷೇರಿಗೆ 7.50 ರೂ. ಸಂದಾಯವಾದ ಸಾಮಾನ್ಯ ಷೇರು	75,000
ರೂ. 10 ರ 10,000 ಷೇರಿಗೆ 5 ರೂ. ಸಂದಾಯವಾದ ಸಾಮಾನ್ಯ ಷೇರು	50,000
ಸಾಮಾನ್ಯ ನಿಧಿ	50,000
ಜವಾಬ್ದಾರಿಗಳು	1,25,000
ಸ್ಥಿರ ಆಸ್ತಿಗಳು	1,80,000
ಚರ ಆಸ್ತಿಗಳು	2,00,000

ಸರಾಸರಿ ಲಾಭ (ತೆರಿಗೆ ಬಿಟ್ಟು) 30,000 ರೂ.

ಅಂದಾಜು ಬಂಡವಾಳೀಕರಣಕ್ಕಾಗಿ ಶೇಕಡ 10%

ನಿಧಿಗೆ ವರ್ಗಾವಣೆ ಶೇಕಡ 20%

ಷೇರುಗಳ ಬೆಲೆಯನ್ನು ನಿರ್ಧರಿಸಿ :

1) ಆಂತರಿಕ ಮೌಲ್ಯ ವಿಧಾನ

2) ಉತ್ಪತ್ತಿ ಮೌಲ್ಯ ವಿಧಾನ

14. 31 ಮಾರ್ಚ್ 2006 ರಂದು ಅಶೋಕರ ತಾಳೇಪಟ್ಟಿ ಹೀಗಿದೆ.

A) ಲಾಭ ಹಾಗೂ ನಷ್ಟಗಳ ಖಾತೆ

B) ಅಥಾವೆ ಪತ್ರಿಕೆಯನ್ನು ತಯಾರಿಸಿ.

ಋಣ		ಧನ	
ಜಮೀನು ಮತ್ತು ಕಟ್ಟಡ (ಮೂಲ ಬೆಲೆ 3,00,000)	1,40,000	ಷೇರು ಬಂಡವಾಳ	2,00,000
ಪೀಠೋಪಕರಣಗಳು (ಮೂಲ ಬೆಲೆ 15,000)	8,000	ಸಾಮಾನ್ಯ ಮೀಸಲು ನಿಧಿ	30,000
ಯಂತ್ರೋಪಕರಣಗಳು (ಮೂಲ ಬೆಲೆ 2,00,000)	1,00,000	8% ಸಾಲಪತ್ರಗಳು	1,00,000
ಹೂಡಿಕೆ	6,000	ಬ್ಯಾಂಕ್ ಓವರ್ ಡ್ರಾಫ್ಟ್	1,500
ಪ್ರಾರಂಭಿಕ ಖರ್ಚುಗಳು	4,000	ಋಣಗಳು	10,000
ಆದಾಯ ತೆರಿಗೆ ಮುಂಗಡ	8,000	ಭದ್ರತಾ ಪ್ರೀಮಿಯಂ	6,000
ಮುದ್ರಣ	1,200	ಸ್ಥೂಲ ಲಾಭ	1,14,000
ದಾಸ್ತಾನು (31-03-2006)	1,28,000	ಮುಳುಗಡೆ ನಿಧಿ	40,000
ಸಂಬಳ	8,000	ಲಾಭ ನಷ್ಟ ಖಾತೆ (01-04-2005)	8,500
ಧನಿಗಳು	70,000		
ನಗದು	2,000		

ಬ್ಯಾಂಕ್	24,000
ಬಡ್ಡಿ	2,000
ಸಾಲಪತ್ರ ಬಡ್ಡಿ	4,000
ನಿರ್ದೇಶಕರ ಫೀ	2,000
ಬಾಡಿಗೆ, ತೆರಿಗೆ ಮತ್ತು ವಿಮೆ	2,800
	5,10,000

5,10,000

ಇತರೆ ವಿವರಗಳು :

1) ಸವಕಳಿ :

a) ಜಮೀನು ಮತ್ತು ಕಟ್ಟಡದ ಮೇಲೆ ಮೂಲ ಬೆಲೆಯ ಮೇಲೆ ಶೇಕಡ 5 ರಂತೆ

b) ಪೀಠೋಪಕರಣಗಳು ಹಾಗೂ ಯಂತ್ರೋಪಕರಣಗಳ ಮೇಲೆ ಕಡಿಮೆಯಾದ ಮೌಲ್ಯದ ಮೇಲೆ ಶೇಕಡ 20 ರಂತೆ

2) ರೂ. ಐದು ಸಾವಿರ ಕರಡು ಸಾಲಕ್ಕೆ ಅವಕಾಶ ಮಾಡಿ.

3) ಆಡಿಟ್ ಫೀ ರೂ. 2,500, ಆದಾಯ ತೆರಿಗೆ ಮೀಸಲು 14,000 ಮತ್ತು ಸಾಲಪತ್ರದ ಮೇಲೆ ಬಡ್ಡಿ 6,000 ಇವುಗಳಿಗೆ ಅವಕಾಶ ಮಾಡಿ.

4) ವಿಮೆ ಮುಂಗಡ 800 ರೂ.

5) ಅರ್ಥದಷ್ಟು ಪ್ರಾರಂಭಿಕ ವೆಚ್ಚವನ್ನು ತೆಗೆಯಿರಿ.

6) ನಿರ್ದೇಶಕರ ಶಿಫಾರಸ್ಸು.

a) ರೂ. 10,000 ಮುಳುಗಡೆ ನಿಧಿಗೆ ವರ್ಗಾಯಿಸಿ

b) ರೂ. 4,000 ಸಾಮಾನ್ಯ ಮೀಸಲು ನಿಧಿಗೆ ವರ್ಗಾಯಿಸಿ

c) ಪಾವತಿಯಾದ ಸಾಮಾನ್ಯ ಷೇರಿನ ಮೇಲೆ 8% ಲಾಭಾಂಶ

7) ಕಂಪನಿ ಲಾಭಾಂಶ ತೆರಿಗೆಗೆ ಅವಕಾಶ ಮಾಡಿ.